



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬-ಬಿ Part - VI-B	ಬೆಳಗಾವಿ, ಬುಧವಾರ, ಫೆಬ್ರವರಿ ೧೫, ೨೦೨೩ (ಮಾಘ ಮಾಸ ೨೬, ಶಕ ವರ್ಷ ೧೯೪೪) Belagavi, Wednesday, February 15, 2023 (Magha masa 26, Shaka Varsha 1944)	ನಂ. ೦೭ No. 07
---------------------------	--	------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ,

(ಚುನಾವಣೆ ವಿಭಾಗ),

ಕೊಠಡಿ ಸಂ: 117, ಜಿಲ್ಲಾಡಳಿತ ಭವನ,

ಗದಗ - 582101

ದೂ ಸಂ: 08372-234880, 237300, 236155 (ಫ್ಯಾ)

ಇ-ಮೇಲ್ : deo.elngdg@gmail.com



ಕಂದಾಯ ಇಲಾಖೆ

Office of the Deputy Commissioner,
(Election Branch),

Room No: 117

Dist Administrative Buld.

Gadag- 582101

Tel No: 08372-234880, 237300, 236155 (F)

E-mail: deo.elngdg@gmail.com

ನಂ/ಗ್ರಾ.ಪಂ/ಚು/ಪಹಿ/04/2022-23

ದಿನಾಂಕ: 15-02-2023

:: ಕರಡು ಅಧಿಸೂಚನೆ ::

ಸರ್ಕಾರದ ಅಧಿಸೂಚನೆ ನಂ. ಆರ್.ಡಿ. 59. ಎಲ್.ಆರ್.ಡಿ. 2021, ದಿನಾಂಕ: 12.01.2022 ರನ್ವಯ ರೋಣ ತಾಲ್ಲೂಕಿನ ಹೊಸಳ್ಳಿ ಗ್ರಾಮ ಪಂಚಾಯತಿಯಿಂದ ಕಳಕಾಪೂರ ಗ್ರಾಮವನ್ನು, ಇಟಗಿ ಗ್ರಾಮ ಪಂಚಾಯತಿಯಿಂದ ಇಟಗಿ ಗ್ರಾಮವನ್ನು, ಮಾರನಬಸರಿ ಗ್ರಾಮ ಪಂಚಾಯತಿಯಿಂದ ಮಾರನಬಸರಿ ಹಾಗೂ ಬೂದಿಹಾಳ ಗ್ರಾಮಗಳನ್ನು ಹೊಸದಾಗಿ ರಚಿತವಾದ ಗಜೇಂದ್ರಗಡ ತಾಲ್ಲೂಕಿಗೆ ಸೇರ್ಪಡೆಗೊಳಿಸಿ ಅಧಿಸೂಚನೆ ಹೊರಡಿಸಿದ್ದು ಇರುತ್ತದೆ. ಆದರೆ, ಹೊಸಳ್ಳಿ ಗ್ರಾಮ ಪಂಚಾಯತಿಯ ಹೊಸಳ್ಳಿ ಹಾಗೂ ಜಿಗಳೂರು ಗ್ರಾಮಗಳನ್ನು ಹಾಗೂ ಇಟಗಿ ಗ್ರಾಮ ಪಂಚಾಯತಿಯ ಯರೇಕುರುಬನಾಳ ಗ್ರಾಮವನ್ನು ರೋಣ ತಾಲ್ಲೂಕಿನಲ್ಲಿಯೇ ಉಳಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರೋಣ ತಾಲ್ಲೂಕಿನಲ್ಲಿ ಉಳಿಯುವ ಗ್ರಾಮಗಳನ್ನು ಹಾಗೂ ಗಜೇಂದ್ರಗಡ ತಾಲ್ಲೂಕಿಗೆ ಸೇರ್ಪಡೆಗೊಂಡ ಗ್ರಾಮಗಳನ್ನು ಪ್ರತ್ಯೇಕ ಗ್ರಾಮ ಪಂಚಾಯತಿ / ಸಮೀಪದ ಗ್ರಾಮ ಪಂಚಾಯತಿಗೆ ಸೇರ್ಪಡೆಗೊಳಿಸುವ ಕುರಿತು ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರವು ತಮ್ಮ ಪತ್ರ ನಂ. ಗ್ರಾ.ಪಂ. 433. ಜಿ.ಪಿ.ಎ. 2022, ದಿನಾಂಕ: 19.01.2023 ರನ್ವಯ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ, 1993 ರ ಪ್ರಕರಣ 4(2) ರಡಿಯಲ್ಲಿ ಕ್ರಮವಹಿಸಲು ಅನುಮೋದನೆ ನೀಡಿರುತ್ತಾರೆ.

ಅದರಂತೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ, 1993 ರ ಪ್ರಕರಣ 4(2) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಗದಗ ಜಿಲ್ಲೆಯ ಜಿಲ್ಲಾಧಿಕಾರಿಯಾದ ವೈಶಾಲಿ ಎಮ್.ಎಲ್ ಫಾ.ಆ.ಸೇ,

ಎಂಬ ಹೆಸರಿನ ನಾನು, ಗದಗ ಜಿಲ್ಲೆಯ ಈ ಕೆಳಕಂಡ ಕೋಷ್ಟಕದ ಕಾಲಂ 6 ರಲ್ಲಿ ಸೂಚಿಸಲಾದ ಗ್ರಾಮ ಅಥವಾ ಗ್ರಾಮಗಳ ಗುಂಪನ್ನು ಗ್ರಾಮ ಪಂಚಾಯತಿಯ ಪ್ರದೇಶವೆಂದು ಮತ್ತು ಈ ಕೋಷ್ಟಕದ ಕಾಲಂ 5 ರಲ್ಲಿ ಸೂಚಿಸಲಾದ ಗ್ರಾಮಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನವೆಂದು, ರಚಿಸಲು ಉದ್ದೇಶಿಸಿ ಕರಡು ಅಧಿಸೂಚನೆಯನ್ನು ಈ ಮೂಲಕ ಪ್ರಕಟಿಸಿದೆ. ಬಾಕಿ ಉಳಿದಂತೆ, ಈ ಕೆಳಗಿನ ಕೋಷ್ಟಕದಲ್ಲಿ ದಾಖಲಾಗದ ಗ್ರಾಮ ಪಂಚಾಯತಿಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಈ ಅಧಿಸೂಚನೆಯಿಂದ ಭಾದಿಶರಾಗಬಹುದಾದ ಯಾವುದೇ ವ್ಯಕ್ತಿಗಳು ಜಿಲ್ಲಾಧಿಕಾರಿಗಳು, ಗದಗ ಅವರಿಗೆ ತಮ್ಮ ಆಕ್ಷೇಪಣೆ ಮತ್ತು ಸಲಹೆಗಳನ್ನು ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ 10 (ಹತ್ತು) ದಿನಗಳ ಒಳಗಾಗಿ (ಅಂದರೆ ದಿನಾಂಕ: 24.02.2023 ರಂದು ಅಥವಾ ಒಳಗಾಗಿ) ಜಿಲ್ಲಾಧಿಕಾರಿಗಳು, ಗದಗ ಅವರಿಗೆ ಸಲ್ಲಿಸಬಹುದೆಂದು ಈ ಮೂಲಕ ಸಾರ್ವಜನಿಕ ತಿಳುವಳಿಕೆ ನೀಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವ ಎಲ್ಲಾ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗುವುದೆಂದು ಈ ಮೂಲಕ ಪ್ರಕಟಿಸಲಾಗಿದೆ

: ಕೋಷ್ಟಕ :

ಹಾಲಿ ಗ್ರಾಮ ಪಂಚಾಯತಿಗಳ ವಿವರ			ನೂತನ / ಪರಿಷ್ಕೃತ ಗ್ರಾಮ ಪಂಚಾಯತಿಯ ವಿವರ		
ಅ ನಂ	ಹಾಲಿ ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನ	ಗ್ರಾಮ ಪಂಚಾಯತಿಯಿಂದ ಘೋಷಿಸಿರುವ ಗ್ರಾಮ ಅಥವಾ ಗ್ರಾಮಗಳ ಸಮೂಹ	ಅ ನಂ	ನೂತನ / ಪರಿಷ್ಕೃತ ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನ	ಗ್ರಾಮ ಪಂಚಾಯತಿಯಿಂದ ಘೋಷಿಸಿರುವ ಗ್ರಾಮ ಅಥವಾ ಗ್ರಾಮಗಳ ಸಮೂಹ
1	2	3	4	5	6
ತಾಲೂಕು : ರೋಣ			ತಾಲೂಕು : ರೋಣ		
1	ಹೊಸಳ್ಳಿ	1) ಹೊಸಳ್ಳಿ 2) ಜಿಗಳೂರು 3) ಕಳಕಾಪೂರ	1	ಜಿಗಳೂರು	1) ಹೊಸಳ್ಳಿ 2) ಜಿಗಳೂರು
ತಾಲೂಕು : ರೋಣ			ತಾಲೂಕು : ರೋಣ		
2	ಹಿರೇಹಾಳ	1) ಹಿರೇಹಾಳ 2) ಬಳಗೋಡ 3) ಹೊನ್ನಿಗನೂರ	2	ಹಿರೇಹಾಳ	1) ಹಿರೇಹಾಳ 2) ಬಳಗೋಡ 3) ಹೊನ್ನಿಗನೂರ 4) ಯರೇಕುರುಬನಾಳ

೨

ತಾಲೂಕು : ರೋಣ			ತಾಲೂಕು : ಗಜೇಂದ್ರಗಡ		
3	ಇಟಗಿ	1) ಇಟಗಿ	3	ಇಟಗಿ	1) ಇಟಗಿ
		2) ಯರೆಕುರಬನಾಳ			2) ಕಳಕಾಪೂರ
ತಾಲೂಕು : ರೋಣ			ತಾಲೂಕು : ಗಜೇಂದ್ರಗಡ		
4	ಮಾರನಬಸರಿ	1) ಮಾರನಬಸರಿ	4	ಮಾರನಬಸರಿ	1) ಮಾರನಬಸರಿ
		2) ಬೂದಿಹಾಳ			2) ಬೂದಿಹಾಳ
<p>(ವೈಶಾಲಿ ಎಮ್.ಎಲ್)</p> <p>ಜಿಲ್ಲಾಧಿಕಾರಿಗಳು, ಗದಗ ಜಿಲ್ಲೆ, ಗದಗ.</p>					